

ಕರ್ನಾಟಕ ಸರ್ಕಾರ
(ಸಿ.ಆರ್.ಪಿ.67)

ಹೇಳಿಕೆ ಹಾಳೆ
(ಆರ್.ಪಿ.ಸಂಖ್ಯೆ 57)
ನಮೂನೆ ಸಂಖ್ಯೆ 4

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್ ನ್ಯಾಯಾಧೀಶರ ನ್ಯಾಯಾಲಯ, ಹಾಸನ
ಸ್ಟೆಷಲ್ ಕೇಸ್ ನಂಬರ್ : 103/2015

ಪ್ರಾಸಾ- 15 ಚಾಸಾ- 53

ಸಾಕ್ಷಿದಾರರ ಹೆಸರು: : ಹೆಚ್ ಎಸ್ ಶಿವರಾಂ
ತಂದೆಯ ಹೆಸರು: : ಹೆಚ್ ಕೆ ಸುಬ್ಬಣ್ಣ
ವಯಸ್ಸು: : 64 ವರ್ಷ
ಉದ್ಯೋಗ: : ನಿವೃತ್ತ ಇನ್ಸ್ ಪೆಕ್ಟರ್ ಆಫೀಸರ್
ವಾಸ : ಮೈಸೂರು

ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಿದ ದಿನಾಂಕ: 19-09-2025:

ಮುಖ್ಯ ವಿಚಾರಣೆ: ಸರ್ಕಾರದ ಪರವಾಗಿ ಮಾನ್ಯ ವಿಶೇಷ ಅಭಿಯೋಜಕರಿಂದ:

ನಾನು 2013 ರಿಂದ ಮೇ 2016ರವರೆಗೆ ನಾನು ಹಾಸನ ಆದಾಯ ತೆರಿಗೆ ಇಲಾಖೆಯ
ವಾರ್ಡ್ ನಂಬರ್ 1 ರಲ್ಲಿ ಆದಾಯ ತೆರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತೇನೆ.

2.ದಿನಾಂಕ 25-3-2014ರಂದು ಶ್ರೀ ಜಿ ಪಿ ಆನಂದ್ ರವರು 2010-2011 ರಿಂದ 2013-
2014ರವರೆಗೆ ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್ ನ ಮಾಹಿತಿಯನ್ನು ನೀಡಬೇಕೆಂದು
ಲೋಕಾಯುಕ್ತ ಪ್ರೊಲೀಸ್ ನಿರೀಕ್ಷಕರು ಕೇಳಿಕೊಂಡಿದ್ದರು. ಆ ಮಾಹಿತಿಯನ್ನು ನಾನು ದಿನಾಂಕ 12-
11-2014ರ ಪತ್ರದೊಂದಿಗೆ ಕಳುಹಿಸಿರುತ್ತೇನೆ. ಸದರಿ ಪತ್ರವನ್ನು ಈಗ ನೋಡುತ್ತಿದ್ದು ನಿಪಿ-76ಎಂದು
ಸಾಕ್ಷಿಯ ರುಜುವನ್ನು ನಿಪಿ-76(ಎ) ಎಂದು ಗುರುತಿಸಲಾಯಿತು. ಅದರ ಜೊತೆಗೆ 4 ವರ್ಷಗಳ
ಆದಾಯ ತೆರಿಗೆ ರಿಟರ್ನ್ಸ್ ನ ಪ್ರತಿಯನ್ನು ದೃಢೀಕರಿಸಿ ಕೊಟ್ಟಿರುತ್ತೇನೆ. ಅವುಗಳು ತಲಾ 3
ಪುಟಗಳನ್ನೊಳಗೊಂಡಿದ್ದು ಕ್ರಮವಾಗಿ ನಿಪಿ-77 ರಿಂದ ನಿಪಿ-80 ಎಂದು ಗುರುತಿಸಲಾಯಿತು.

ಅವುಗಳಲ್ಲಿ ನನ್ನ ರುಜುಗಳಿದ್ದು ನಿಪಿ-77(ಎ)ಯಿಂದ 80(ಎ) ಎಂದು ಗುರುತಿಸಲಾಯಿತು.

ಪಾಟೀಸವಾಲು: ಆರೋಪಿ ಪರ ಶ್ರೀ ಡಿ ಎಂ ಪಿ ವಕೀಲರಿಂದ:

ಆ ಮಾಹಿತಿಯಲ್ಲಿ ಬ್ಯಾಲೆನ್ಸ್ ಶೀಟ್ ಕೂಡ ಕೇಳಿದ್ದರು ಎಂದರೆ ಸರಿ. ಅದನ್ನು ನಾವು ಕೊಡಲಿಲ್ಲ. ಸಾಕ್ಷಿಯು ಮುಂದುವರೆದು ಕಂಪ್ಯೂಟರ್ ನಲ್ಲಿ ಏನು ಜನರೇಟ್ ಆಗಿರುತ್ತದೋ ಅದನ್ನು ಮಾತ್ರ ಕೊಡುತ್ತೇವೆ, ಬ್ಯಾಲೆನ್ಸ್ ಶೀಟ್ ಬಹುಶಃ ಜನರೇಟ್ ಆಗಿರಲಿಲ್ಲ ಎನ್ನುತ್ತಾರೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದಾಗ ಬ್ಯಾಲೆನ್ಸ್ ಶೀಟ್ ವಿವರಗಳ ಬಗ್ಗೆ ಸಂಶಯ ಇದ್ದಲ್ಲಿ ಸಂಬಂಧಪಟ್ಟವರಿಗೆ ನೋಟೀಸು ಕಳುಹಿಸುತ್ತಾರೆ ಎಂದರೆ ಸರಿ. ಆ ಸಂದರ್ಭದಲ್ಲಿ ಆದಾಯ ತೆರಿಗೆ ಮಂಡಳಿಯ ಮುಂದೆ ಪ್ರಕರಣ ನಡೆಯುತ್ತದೆ ಎಂದರೆ ಸರಿ. ಆ ಮಂಡಳಿಯ ಆದೇಶವನ್ನು ಪ್ರಶ್ನಿಸದೇ ಇದ್ದಲ್ಲಿ ಮಂಡಳಿಯ ಆದೇಶವೇ ಅಂತಿಮ ಎಂದರೆ ನಿಜ. 2013-14ರ ಆದಾಯ ತೆರಿಗೆ ರಿಟರ್ನ್ಸ್ ವಿವರವನ್ನು ನಾನು ನೀಡಿಲ್ಲ. ಕಾರಣ ಅದು 2013-14ರ ಅವಧಿಯಲ್ಲಿ ಮಾತ್ರ ಸಿಗುತ್ತದೆ.

ಮರು ವಿಚಾರಣೆ: ಇಲ್ಲ

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದ ಮೂಲಕ ಬೆರಳಚ್ಚು ಮಾಡಿಸಲಾಯಿತು)

ಓ.ಹೆ.ಕೆ.ಸ.ಇದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್

ನ್ಯಾಯಾಧೀಶರು, ಹಾಸನ.